

ಬೆ. ಮೀರಾ,

ಇವತ್ತು ಮಾರ್ಚ್ 11, ಶನಿವಾರ. ಬೆಳಗಿನ ಜಾವ 3.15. ನಿನ್ನ ವಾರದ ಪತ್ರ ಬರುವುದು ಖಾತ್ರಿ ಇಲ್ಲದ ಕಾರಣ ನಿನಗೆ ಪತ್ರ ಬರೆಯುವ ದಿನದಲ್ಲಿಯೂ ಕೂಡ ವ್ಯತ್ಯಯವಾಗಿದೆ. ಈ ವಾರ ನಿನ್ನಿಂದ ಎರಡು ಪತ್ರಗಳು ಬಂದಿವೆ. ಕಳೆದ ವಾರದ ಪತ್ರ ಮಂಗಳವಾರ ಬಂದಿದ್ದರೆ ಈ ವಾರ ಬುಧವಾರ ತಲುಪಿದೆ. ಆದರೆ ನಿನ್ನಿಂದ ಇನ್ನೊಂದು ಪತ್ರ ಬರಬಹುದು ಎಂಬ ಯೋಚನೆ ಮನಸ್ಸಿನಲ್ಲಿ ಬಂದಿದ್ದರಿಂದ ನಿನ್ನ ಬೆಳಿಗ್ಗೆ ನಿನಗೆ ಪತ್ರ ಬರೆಯದೆ ಇನ್ನಿತರ ಪ್ರಮುಖ ಪತ್ರಗಳನ್ನು ಬರೆಯಲು ಸಮಯವನ್ನು ವಿನಿಯೋಗಿಸಿದೆ. ಆದರೆ ದಿನ ಕಳೆದು ಬೆಳಗಾದರೂ ನಿನ್ನಿಂದ ಯಾವ ಪತ್ರವೂ ಬರಲಿಲ್ಲ. ನೀವೆಲ್ಲ 'ಕಚೇರಿ ಸಮಯ' ಎಂದು ಕರೆಯುವ ಹೊತ್ತಿನಲ್ಲಿ ನಾನು ಬರೆಯಲು ತೊಡಗುವುದಿಲ್ಲ. ಬೆಳಗಿನ ಜಾವದಲ್ಲಿ ಪತ್ರ ಮತ್ತಿತರ ಬರವಣಿಗೆ ಮಾಡುವುದೆಂದರೆ ನನಗೆ ಅಚ್ಚುಮೆಚ್ಚು.

ನೀನು ಮತ್ತೊಮ್ಮೆ ಹಕ್ಕಿಗಳು ಮತ್ತು ಪ್ರಾಣಿಗಳ ಸಾಂಗತ್ಯವನ್ನು ಅನುಭವಿಸುತ್ತಿರುವುದು ತಿಳಿದು ಖುಷಿಯಾಯಿತು. ಈ ಕಪ್ಪೆಗಳು ತೀರಾ ಅಸಹಾಯಕ ಜೀವಿಗಳಾಗಿ ನನಗೆ ಕಾಣುತ್ತವೆ. ಅವುಗಳಿಗೆ ಹಾರಲು ಸಾಧ್ಯವಿಲ್ಲ, ಓಡಲು ಆಗುವುದಿಲ್ಲ. ಹಾಗಾಗಿ ಅವು ಕಪಟ ಬೆಕ್ಕುಗಳ ಬೇಟೆಗೆ ತುತ್ತಾಗಿಬಿಡುತ್ತವೆ. ಅವು ತಮ್ಮ ಅಸಹಾಯಕ ಸ್ಥಿತಿಯಲ್ಲಿ ಮೊರೆಯಿಡುವ ರೀತಿಯನ್ನು ನೋಡುತ್ತಿರುತ್ತೇವೆ. ಸಾಮಾನ್ಯವಾಗಿ ಮಂಗಳಗಳು ನನ್ನಲ್ಲಿ ಕರುಣೆಯನ್ನು ಪ್ರಚೋದಿಸುವುದೇ ಇಲ್ಲ. ಅದು ಚತುರ ಮತ್ತು ಕುಚೋದ್ಯದ ಪ್ರವೃತ್ತಿಯದ್ದು ಮತ್ತು ಅತಿಯಾದ ಬುದ್ಧಿವಂತಿಕೆಯಿಂದ ನಿನ್ನನ್ನು ಪೀಡಿಸಲು ಪ್ರಯತ್ನಿಸುತ್ತಿರುತ್ತದೆ. ಅದಕ್ಕೆ ಉಪಕಾರ ಸ್ವರಣೆ ಅನ್ನುವುದೇ ಇಲ್ಲ. ಆದರೆ ಇವೆಲ್ಲವೂ ಕಲ್ಪನೆ ಮತ್ತು ಅಜ್ಞಾನದಿಂದಲೂ ಆಗಿರಬಹುದು. ಒಂದು ವೇಳೆ ನಾವು ನಮ್ಮ ಜ್ಞಾನದಿಂದ ಪ್ರವರ್ಧಮಾನಕ್ಕೆ ಬಂದರೆ, ಅದನ್ನು ಅಜ್ಞಾನ ಮತ್ತು ಕಲ್ಪನೆಯಿಂದಲೋ



ಹೇಗೋ ಮಾಡಿ ಪಡೆದುಕೊಂಡವೋ ಎಂದು ಭಾವಿಸಲಾಗುತ್ತದೆ. "ಅಜ್ಞಾನವೇ ಅನಂದವಾಗಿರುವಾಗ ಜ್ಞಾನಿಯಾಗುವುದು ಸುಮ್ಮನೇ ಮೂರ್ಖತನ." ಪ್ರಾಚೀನವಾದ ಉಪನಿಷದ್ ತೀರಾ ಸಂಕ್ಷಿಪ್ತವಾಗಿ ಹೇಳುವುದೇನೆಂದರೆ; "ಅಜ್ಞಾನದ ಮೂಲಕ ಸಾವನ್ನು ಗೆಲ್ಲುವವನು ಜ್ಞಾನದ ಮೂಲಕ ಅಮರತ್ವವನ್ನು ಏರುತ್ತಾನೆ" ಇಲ್ಲಿನ ಮೂಲ ಪದಗಳೆಂದರೆ ಆವಶ್ಯಾ (ಅವವಧಾ) ಮತ್ತು ಇವಶ್ಯಾ (ವವಧಾ). ಇದರ ಅರ್ಥಗಳು ಕ್ರಮವಾಗಿ ಕ್ರಿಯಾಶೀಲತೆ ಮತ್ತು ಕ್ರಿಯಾಶೂನ್ಯತೆ, ದೇಹ ಮತ್ತು ಆತ್ಮ, ಬಾಂಧವ್ಯ ಮತ್ತು ಪರಿತ್ಯಕ್ತ, ವಿಷಯಕ್ಕೆ ಅಪಚಾರವೆಸಗದೇ ಇವುಗಳನ್ನು ಇನ್ನೂ ಇತರ ಅನೇಕ ವಿಚಾರಗಳಿಗೆ ಪೂರಕವಾಗಿ ಬಳಸಿಕೊಳ್ಳಬಹುದು. ಇದು ತುಂಬ ಸರಳ ಹಾಗೂ ಉದಾತ್ತ ಚಿಂತನೆಗಳನ್ನು ಹೊಂದಿರುವ ಉಪನಿಷದ್. ಜೊತೆಗೆ ಕಠಿಣವೂ ಹೌದು. ಇದು ಗೀತೆಯಂತೆ ಎಲ್ಲ ಜ್ಞಾನಗಳ ಸಾರಸಂಗ್ರಹ. ಗೀತೆಯು ಉಪನಿಷದ್ ಮೇಲಿನ ವ್ಯಾಖ್ಯಾನ. ಹಿರಿಯ ವ್ಯಾಖ್ಯಾನಕಾರರೊಬ್ಬರು ಅಥವಾ ಗೀತೆಯ ಉಪಾಸಕರು ಉಪನಿಷದ್ ಅನ್ನು ಗೋವುಗಳಿಗೆ ಹೋಲಿಸಿದ್ದಾರೆ. ಗೀತೆಯನ್ನು ಹಾಲಿಗೂ ಮತ್ತು ಕೃಷ್ಣನನ್ನು ಗೋಪಾಲನಿಗೂ ಹೋಲಿಸಿದ್ದಾರೆ.

ನಿನ್ನ ಆರೋಗ್ಯ ಈಗ ಇನ್ನಷ್ಟು ಸುಧಾರಿಸಿದೆ ಎಂದು ಆಶಿಸುತ್ತೇನೆ. ಈಗ ಇನ್ನೇನು ಶುರುವಾಗಿರುವ ಬಿಸಿ ಹವೆಯಿಂದ ತೊಂದರೆಯಾಗದಿರಲಿ. ತೀರಾ ಧಗೆ ಇದ್ದರೆ ಹಣೆ ಮೇಲೆ ಒದ್ದೆ ಬಟ್ಟೆ ಇಟ್ಟುಕೊ. ಇದರಿಂದ ತುಂಬಾ ತಂಪಿನ ಅನುಭವವಾಗುತ್ತದೆ. ಶಿರ ತಂಪಾದರೆ ಇಡೀ ದೇಹ ತಂಪಾದಂತೆ. ನಿನ್ನ ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಅಮೆರಿಕದ ಪುಸ್ತಕ ಓದುತ್ತಿದ್ದಾಗ ಒಂದು ಪ್ರಬಲ ವಾಕ್ಯ ಕಣ್ಣಿಗೆ ಬಿತ್ತು. ಈ ಕೃತಿಯನ್ನು ನನಗೆ ಗ್ರೆಗ್ ಎನ್ನುವವರು ಕಳಿಸಿದ್ದು. ಆ ವಾಕ್ಯ ಹೀಗಿದೆ: 'ಒಂದು ಸುಳ್ಳು ಇಡೀ ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ದೃಷ್ಟಿಯನ್ನು ಹಾನಿಗೊಳಿಸುತ್ತದೆ' (A lie heats the